

ಬದುಕಿನಲ್ಲಿ ಎದುರಾಗುವ ಆಘಾತಗಳನ್ನು ತಪ್ಪಿಸಲಾಗುವುದಿಲ್ಲ. ಆದರೆ, ಅದರ ತೀವ್ರತೆಯನ್ನು ಆರ್ಥಿಕ ಶಿಸ್ತು ಮತ್ತು ಅರಿವಿನಿಂದ ತಗ್ಗಿಸಬಹುದು. ಕೋವಿಡ್ ದಿನಗಳಲ್ಲಿ ವೈರಸ್‌ಗಿಂತಲೂ ಆರ್ಥಿಕ ಮುಗ್ಗಟ್ಟೇ ಅನೇಕರನ್ನು ಕಂಗಡಿಸಿದೆ. ಕೋವಿಡ್ ದೆಸೆಯಿಂದ ಸೃಷ್ಟಿಯಾಗಿರುವ 'ನ್ಯೂ ನಾರ್ಮಲ್' ದಿನಗಳಲ್ಲಿ ಉಳಿತಾಯ ಮತ್ತು ಹೂಡಿಕೆ ವಿಷಯದಲ್ಲಿ ಒಂದಿಷ್ಟು ಪಾಠಗಳನ್ನು ಕಲಿಯಲೇಬೇಕಾಗಿದೆ. ಹಣದುಬ್ಬರವನ್ನು ಸರಿಗಟ್ಟುವಂಥ ರಿಟರ್ನ್ ಪಡೆಯಲು ಅನೇಕ ದಾರಿಗಳಿವೆ. ಕೋವಿಡ್ ಕಾಲಮಾನದಲ್ಲಿ ನಮ್ಮ ಹೂಡಿಕೆಯ ಮಾದರಿಯನ್ನು ಅವಲೋಕಿಸಿ, ಸ್ಮಾರ್ಟಾಗಿ ಮರುಜೋಡಣೆ ಮಾಡಬೇಕು. ಜಾಣ್ಮೆಯ ಹೂಡಿಕೆಯಿಂದ 'ವಿಟಮಿನ್ ಎಂ' ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಒಂದಿಷ್ಟು 'ಮನಿಮಾತು'.

ನ್ಯೂ ನಾರ್ಮಲ್ ದಿನಗಳಲ್ಲಿ ಉಳಿತಾಯದ ಮರುಜೋಡಣೆ